

May 27, 2021

BSE Limited Phiroze Jeejeebhoy Towers, Dalal Street, Mumbai- 400 001 Scrip Code: 543260 National Stock Exchange of India Ltd. Exchange Plaza, Plot no. C/1, G Block, Bandra-Kurla Complex Bandra (E), Mumbai - 400 051 NSE Symbol: STOVEKRAFT

Dear Sir/Madam,

Subject: Compliance under Regulation 30 and 47 of the SEBI (Listing Obligations and Disclosure Requirements) Regulations, 2015 (SEBI Listing Regulations, 2015)

Pursuant to Regulation 30 and 47 of the SEBI Listing Regulations, 2015, please find enclosed herewith the copy of newspaper publication of audited Standalone and Consolidated Financial Results for the year ended March 31, 2021 published in the following newspapers:

- 1. Vijay Karnataka (Regional newspaper) on May 26, 2021
- 2. Economic Times (National Newspaper) on May 26, 2021

This is for your information and record.

Thanking you,

For Stove Kraft Limited

Elangovan.S

(Company Secretary)





#81/1 Medamaranahalli Village, Harohalli Hobli, Harohalli Industrial Area, Kanakapura Taluk, Ramanagara District, Bengaluru, India- 562 112 ← +91 80 28016222 | ☐ +91 80 2801 6209 | ☑ info@stovekraft.com









# ಕೇಂದ್ರದಿಂದ ಪ್ಯಾಕೇಜ್ ನಿರೀಕ್ಷ

www.vijaykamataka.com

www.apps.vijaykarnataka.com

ಪ್ರವಾಸೋದ್ಯಮ, ವೈಮಾನಿಕ, ಸಣ್ಣ ಉದ್ದಿಮೆಗೆ ನೆರವು ಸಂಭವ

 කස්බලන් ක්‍රයේඛ්ඨ ಕೋವಿಡ್ 2ನೇ ಅಲೆಯಿಂದ ಸಂಕಷ ಕ್ಷೀಡಾಗಿರುವ ವಲಯಗಳಿಗೆ ಕೇಂದ ಸರಕಾರ ನೆರವಿನ ಹೋಷಿಸಲು ಯೋಚಿಸಿದೆ.

ಹೊಡೆತಕ ಕೋವಿಡ್ - ತೀವ ಸಂಕಪಕೀಡಾಗಿರುವ ಪ್ರವಾಸೋದ್ಯಮ, ಹೋಟೆಲ್, ದೈಮಾನಿಕ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್ ಎಂಬ) ನೆರವು ಸಾಧ್ಯತೆ ಇದೆ. ಈ ಕುರಿತ ಪ್ರಸ್ತಾವಗಳನ್ನು ಹಣಕಾಸು ಸಚಿವಾಲಯ ಪರಿಕೀಲಿಸುತ್ತಿದೆ ಪರದಿಯಾಗಿದೆ

ನೆರವಿನ ಪ್ರಾಕೇಜ್ ಕುರಿತ ಚರ್ಚೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಘೋಷಣೆಯ ಕಾಲಮಿತಿ ನಿಗದಿ ಯಾಗಿಲ್ಲ ಎಂದು ಮೂಲಗಳು ತಿಳಿಸಿದೆ. #aca;#-19 ಎರಡನೇ ಆಲೆಯನ್ನು ನಿಯಂತ್ರಿಸಲು ನಾನಾ



5.4 ಲಕ್ಷಕೋಟಿ ನಷ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಲಾಕ್ ಡೌನ್ ಇತ್ಯಾದಿ ನಿರ್ಬಂಧಗಳ ಪರಿಣಾದು ಆರ್ಥಿಕತೆಗೆ 5.4 ಲಕ್ಷ ಕೋಟಿ ರೂ. ನಪ್ರವಾಗಬಹುದು ಎಂದು ಬಾರ್ ಕ್ಷೇಸ್ ಸಂಸ್ಥೆಯ ವರದಿ ತಿಳಿಸಿದೆ.

ರಾಜ್ಯಗಳಲ್ಲಿ ಭಾಗತಃ ಲಾಕ್ ಡೌನ್, ನಿರ್ಬಂಧಗಳು ಜಾರಿಯಲ್ಲಿದೆ. ಇದರ ಪರಿಣಾಮ ಹಲವು ವಲಯಗಳಿಗೆ ತೀವ್ರ ಹೊಡೆತ ಬದ್ದಿದೆ.

ಕಳೆದ ಏಪ್ರಿಲ್ ನಲ್ಲಿ ನಿರುದ್ಯೂಗದ ಪ್ರಮಾಣ ಗಣನೀಯ ಏರಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಉದ್ರಮಗಳು ಸಂಕಷ್ಟದಲ್ಲಿದೆ. ಹೀಗಾಗಿ ಆರ್ಥಿಕತೆಯ ಚೇತರಿಕೆಗೆ ಮತ್ತೊಂದು ಸುತ್ತಿನ ನೆರವಿನ ಪ್ರಾಕೇಜ್ ಘೋಷಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಹಣಕಾಸು ಸಚಿವಾಲಯ ಕಳೆದ ಎಫಿಲ್ನಲ್ಲಿ ಬಂಡವಾಳ ವೆಚ್ಚ ನಿಯಮಗಳನ್ನು ಸಡಿಲ

ಕೇಂದ್ರ ಸರಕಾರ ಕಳೆದ ವರ್ಷ 20 ಲಕ್ಕ ಕೋಟ ರೂ.ಗಳ ಮೆಗಾ ನೆರವಿನ ಪ್ಯಾಕೇಜ್ ಘೋಷಿಸಿತ್ತು. ಹೀಗಿದ್ದರೂ, ಎರಡನೇ ಅಲೆಯ ತೀವ್ರತೆಯಿಂದ ಮತ್ತೆ ಸಮಸ್ಯೆಯಾಗಿದೆ.

# ಪೆಟ್ರೋಲ್ ದರ ಶತಕದ ಸನಿಹಕ್ಕೆ ಏರಿಕೆ

ಶತಕದ ಅಂಚಿಗೆ ತಲುಪಿದ್ದು, ಪತಿ ಲೀಟರ್ಗ 99.71 ರೂ.ಗೆ ಮಂಗಳವಾರ ಏರಿಕೆಯಾಗಿದೆ.


ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗ 96.55 ರೂ.ಗೆ ಪ್ರದ್ಯಿಸಿದೆ. ಮಂಗಳವಾರ 24 ಪ್ರಸೆ ಹೆಚ್ಚಳವಾಗಿದೆ. ಡೀಸೆಲ್ ದರದಲ್ಲಿ 27 ಪ್ರಸ ವೃದ್ಧಿಸಿದ್ದು, 89.39 ರೂ.ಗೆ ತಲುಪಿದೆ.

ಈ ತಿಂಗಳು 13ನೇ ಸಲ ತೈಲ ದರ ಎರಿಕೆಯಾದಂತಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 93.44 ರೂ. ಮತ್ತು ಡೀಸೆಲ್

ವೃದ್ಧಿಸಿದೆ. ರಾಜಸ್ವಾನ, ಕಳೆದ ಮೇ ೨ರಂದು 5 ರಾಜ್ಯಗಳ ಚುನಾವಣೆ ಮಧ್ಯಪ್ರದೇಶ ಮತ್ತು ಫಲಿತಾಂಶದ ನಂತರ ಪೆಟ್ರೋಲ್, ಡೀಸೆಲ್ ಮಹಾರಾವುದ ಕೆಲವು ದರಗಳು ಏರಿಕೆಯಾಗಿವೆ. ನಗರಗಳಲ್ಲಿ ಪೆಟ್ರೋಲ್ ದರ 100 ರೂ.ಗೆ ಎರಿದೆ. ನಂತರ ಇಲ್ಲಿಯ ತನಕ ಪೆಟ್ರೋಲ್ ದರದಲ್ಲಿ ಸ್ಥಳೀಯ

ಶುಲವನು ಅವಲಂಬಿಸಿ ರಿಟೇಶ್ ವರಗಳು Datelof 15 ಆಂತಾರಾಷ್ಟ್ರೀಯ ದರವನ್ನು ಆಧರಿಸಿ ತೈಲ ಕಂಪನಿಗಳು ದರ ನಿಗದಿಪಡಿಸುತ್ತವೆ.

ಉದಾಹರಣೆಗೆ ಬೆಂಗಳೂರಿನಲ್ಲಿ ಮೇ 4ರ ತರಿಗೆ ಲೀಟರ್ಗೆ 3.14 ರೂ. ಹಚ್ಚಳವಾಗಿದೆ. ಡೀಸೆಲ್ ಮತ್ತು ಸರಕು ಸಾಗಣೆ ದರದಲ್ಲಿ 3.81 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮೇ 2ರಂದು ಪೆಟ್ರೋಲ್ ದರ 93.41 ರೂ. ಇದರೆ, ಮೇ 25ಕ್ಕೆ: 96.55ಕ್ಕೆ ಏರಿತ್ತು. ಡೀಸೆಲ್ ದರ 85.58 ರೂ.ಗಳಿಂದ 89.39 ರೂ.ಗೆ ವೃದ್ಧಿಸಿತ್ತು



# ಚೋಕ್ಷಿನಾಪತ



ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ, ಮೆಹುಲ್ tárace ಆಂಟಿಗುವಾದಿಂದ ತಪಿಸಿ ಕೊಂಡಿ ದ್ದಾರೆ. ಭಾರತಕ್ಕೆ ಗಡಿಪಾರಾಗುವ ಭೀತಿಯಿಂದ tig und Q ತ'ಲೆಮುರೆಸಿಕೊಂಡಿರ'ಬಹುದು ಎಂದು ಶಂಕಿಸಲಾಗಿದೆ

ಆಂಟಗುವಾ ಮತ್ತು ಬಾರ್ಬುವಾ ದ್ರೀಪ ರಾಷ್ಟ್ರದಿಂದ ಚೋಕ್ತಿ ಕಳೆದ ಭಾನುವಾರದಿಂದ (ಮೇ 23) ನಾಪತ್ರೆಯಾಗಿರುವ ಬಗ್ಗೆ ಪೊಲೀ ಸರು, ಉದ್ದಮಿಯ ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದ್ದು ಸಾರ್ವಜನಿಕರಿಂದ ಮಾಹಿತಿ ಕೊಂಡಿ ದ್ದಾರೆ. 2018ರ ಜನವರಿಯಿಂದ ಚೋಕ್ತಿ ಅಲ್ಲಿದ್ದರು ಎಂದು ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿದೆ.

### ಫ಼ಿಪ್ ಕಾರ್ಟ್ ನಿಂದ 23,000 ನೇಮಕ

ಬೆಂಗಳೂರು: ಪ್ರವ್ಯಕಾರ್ಟ್ ಕಳೆದ ಮೂರು ತಿಂಗಳನಲ್ಲಿ 23,000 ಮಂದಿಯನ್ನು ತನ್ನ ಸಪ್ಲೈ ಚೈನ್ ಹಾಗೂ ಡೆಲಿವರಿ ವಿಭಾಗಕೆ ನೇಮಕ ಮಾಡಿಕೊಂಡಿದೆ. ಕೊಂದಿಡ ಬಕ್ಕಟ್ಟನ ನಡುವೆ ದೇಶಾದ್ಯಂತ ಇ-ಕಾಮರ್ಸ್ ಸೇವೆಗೆ ಬೇಡಿಕೆ ವೃದ್ಧಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

# (೧)ಕ್ಸೆಎಂ.ಎಫ್ ಮದರ್ ಡೇರಿ (ಕಹಾಮ ಘಟಕ)

at 4.2.4, word, co-cates, cloridaca-560065, glasser: 888-22179066 page; 686-28462652 ro-shour: purchase@motherdelrykref.in

### ಟೆಂಡರ್ ಪ್ರಕಟಣೆ

ಮನರ್ ಡೇರಿ, ಯಲಹುಕ, ಬೆಂಗುತ್ತಮೆ ಮನರ್ ಹೇರಿಗೆ ಮತ್ತು ಬಳ್ಳಾರಿ ಘಟಕ್ಕೆ ಅವಕ್ಕಕವಿರುವ ಕ ಕೆಳಕಂಡ ಸಾಮಕ್ಕಳಳ ಮನ್ನೆಕೇಂಗಿ ಅರ್ಜ ಬೆಂಡರ್ ದಾರುಂದ ಬೆಂಡರ್ ಅವ್ಯಾಮಿಟಿ. 6.50.55de/60r0/q-70r56/dodof-199/1911-11. ದರ ಗುತ್ತಿಗೆ ಆಧಾರದಲ್ಲಿ ಸಾಮಗ್ರಿ ಸರಬರಾದು ಮಾಡುವ ಬಗ್ಗೆ () ಎಸ್-30 ರರ್ಮ ಸರ್ಫ-345 ಮೆಸಿಟ್ ಉತ್ಪಾರಕರು ಹಾಗೂ ಆಗಕ್ಕಿಯನ್ನ ಅರ್ಜ್ ಚಂಡರ್ ಹಾರ್ಯ ಅರ್ಲಕ್ಕರ್ ಮುನಾಂತರ ಮತ್ತ ಅಂದರಿನಲ್ಲಿ ಭಾಗವಹಿಸದೇಕಾಗಿರುತ್ತದೆ. ಅಂಡರ್ ಮುರ್ಲಾಕಿಯನ್ನು ವಿಶೇಧಕ 20-45-2021 ಕಿಂಡ ro-xorpital (3cf4).tr. https://eproc.kametaka.gov.in/\_ctg\_download corte\$.sox 0.03-06-2021 Roof 05.00 Houses suffer Submit Statistics benchared.

coast disposi astean Alley !adended.

### ಭಾರತೀಯ ಮಾನಕ ಬ್ರೂರೋ BUREAU OF INDIAN STANDARDS

egaluru Branch Office: Poorya Industrial Arca, Int Stago, Turricur Road, Bongaluru-660 (68) Ph: 28394665, 28394958, 28396324; 28398860, 28392296, Fax: 080-2839984 E-mail: brbothtis govin. Website: www.bis.gov.in.

### ಚಿನ್ನದ ಆಭರಣ ಮಾರಾಟಗಾರರಿಗೆ ಮನವಿ

ಜೂನ್ 1, ಜನ1 ರಿಂದ ಭಾರತ ಸರ್ಕಾರ ಚಿನ್ನಡ ಅಭರಣ ಮತ್ತು ಕರಕುಕಲ ವಸ್ತುಗಳ ಮಾರಾಟಕ್ಕೆ ಹಾಲ STAFFOR ON POLICIANTAL LICENSE AND LINGSON STATUTED STAFFOR ನೂಪಕ ಬ್ಯೂರೋಪಲ್ಲಿ ಬಿಂದುವಣೆ ಮಾಡಿಸಿಕೊಳ್ಳುವುದು ಅತ್ಯವಶ್ರಕವಾಗಿರುತ್ತದೆ. ಪಾಲ್ ಮಾರ್ ಮಾರ್ಟ್ ಮಾಡಿನ ಅವರಣಗಳನ್ನು ಬಿಐಎಸ್ ಸೋಂದಾಯಕ ಮಾಡಾಟಗಾರರು ಮಾತ್ರ ಮೂರುಬ ಅರ್ಜರು.

фебр может такобрадною для, муст опециосой фед ದೂಡಿಕೊಳ್ಳವುದೇರುವರೆ ಶೀಕ್ರತಿ ಶೀಕ್ರ ಪದ್ಮ ಹೇದುಗಳನ್ನು ಪಜಎಸ್ಕರೊಂದಿಗೆ ಸ್ವತಃ ಕೋಡಣ MINISTER SECTION

descript allysholic abesis advisoridated, recided and www.manakonline.in කාරක පත්ව එම බවස් විශ්ය විශ්ය කාරක ස් එක පත්ත් සහ එම හැරිම් හැට නොවන් සිට

WIND THE FORM-UPLGAD DOCUMENTS-ADD OUTLET DETAILS-Pay FEE THROUGH NET BANKING DEBIT/CREDIT CARD-DOWNLOAD/PRINT LICENSE GOP! 8 PEE PAY SUP බයදානු නිතු සාණු ඉණ්ඩු සාකක්රණතු භාව්ත්ලව් වඩු වඩුවේ මහසාර්, ನೋಂದಣೆ ಪ್ರಮಾಣಪತ್ರ ನಿಮಗೆ ಆಶ್'ಲೈನ್ ಮೂಲಕ ಪ್ರಾಸ್ತರವಾಗುತ್ತದೆ. ಇದಕ್ಕಾಗಿ ಭಾರತೀಯ ಮೂರಕ ಬ್ಯೂಮೇಕ ಕಟೀಕಿಗೆ ಬರುವ ಅವಶ್ಯಕತೆ ಇರುವುದಿಲ್ಲ.

ಇದಲ್ಲದೆ ಪ್ರತಿಯೊಂದು ಅಭವಗಗಳಿಗೆ ವಿಶಿಷ್ಟವಾದ ಗುಮಾತಿರ ಕಂಡ್ಕೆ (Unique ID)ಯನ್ನು ಒದಸಿರುವ ಸಾಭ್ಯಕ್ಷಕರ್ ಸಿಪ್ಪಕರಿಸಲಾಗುತ್ತಿದೆ. ಇವರ ತರವೇತಿಯನ್ನು ದನಾರ್ಡ್ ನೋಕಿರಾಯಕ ಅಧರಗ consumeded Analogogopo, esta oug adiatros, uglas consumeda se es ses of author state Chrodies anderdeso atog consider anderes Bureau of Indian Standards, Bengalum Branch Office: People Industrial Area, 1st Stage Turnkur Road, Bengaluru 560 058, urdiş xisadi ir Hizabesi.

### ಸಾರ್ವಜನಿಕ ಪ್ರಕಟಣೆ

ರಾರ್ವಜನಿಕರಿಗೆ ಈ ಮೂಲಕ ಶಿಳಸುವುದೇನೆಂದರೆ ನದ್ದು ಕಕ್ಷಿರಾವರು, ದೇ ಅರ್ಜನ್ ಎಕ್ಕ್ ಮೋಡಿಕ್ ಪ್ರವೇಶ್ ರಮಿಟೆಡ್ಸ್ಎಡ ಕೊಂಡಿಂಬಕ್ಕೂರು ಪರಕ್ಷ ನೋಂದಣೆ ಕಥೇರಿ ಮತ್ತು ಸಂಗರದ್ದಾರು ಉಪ ರೋಂದಣೆ ಕಥೇರಿ ವ್ಯಾಪ್ತಿಯಲ್ಲಿ ಬರುವ ಟಿ.ಎಳ್. ಸಂಖ್ಯೆ, 25/2 (ಸರ್ವೇ ಸಂಖ್ಯೆ 391/1)ರಲ್ಲಿನ 3 ಎಕರ 72 ಸಂಚ್ರ ವಿಶ್ವೀರ್ಣದ ಸರ್ವೇ ಸಂಪ್ರಯಲ್ಲಿ 1 ಎಕರ 55.27 Konga gunag 1 266 39.61 Kong ಕೈಗಾರಿಕಾ ಭೂಮಿ ಮತ್ತು ಅವರಲ್ಲಿ ಕ್ರೀಮದ 'ಆರೋಕ್ಸ್' ಹೆಸರಿನ ಹೋಬೆರ್ ಕ್ಯೂಡ вложными выбленовым в колучена 483、483-1、483-2、483-3 協裁 483-4。 ಕೊಯಂಬತ್ತೂರು ಜಿಲ್ಲೆ ಕೊಯಂಬತ್ತೂರು ದಕ್ಷಿಣ ಕಾಲ್ದಳು, ಉಪಲಿಕಾಸ್ಯಂ ಸ್ರಾಮದ ವಾರ್ಡ್ ನಂ. 14. ವ್ಯಾಕ್ ನಂ.೬ ಕಾಮರಾಜ ರಸ್ತೆಯಲ್ಲಿರುವ ಧೂಮಿಯನ್ನು ಕೊಂಡುಕೂಳಿದ ಅಶೇಕ್ಷಿಸಿರುತ್ತಾರೆ. ಇದರ оприсон педобу ж. соноходожно, ж. ರಾಮದುರ್ಮಿಸದರ ಸ್ವತ್ತು ಪಕ್ಷಣಕ್ಕೆ ಮೇ ಕಸ್ತೂರಿ ಅಂಡ್ ಸಪ್ಪ್ ಲಿ.ಕವರ ಸ್ವತ್ಯು ಮೂರ್ವಕ್ಕೆ ಎಸ್.ಎಫ್. ಸಂಖ್ಯೆ 394; ಪಕ್ಷಿಮಕ್ಕೆ ಕಾಮರಂಜ ಸಾಲೈ.

ಮೇಲೆ ಕಿಳಿಸಿದ ಅಸ್ತಿಯಲ್ಲಿ ಮಾಲೀಕರು ಮಾರಾಜಗಾರರನ್ನು ಹೊರತುವರಿಸಿ ಪಡ್ಕೂಲ್ ಸ್ಪಕ್ತಿನ ಮೇಲೆ ಯಾವುದೇ ೬೩೦ಕ್ಕ ಹೊಂದಿರುವ ಯಾವುದೇ ಕಕ್ಕು ಪಡೆಯುವ ವ್ಯಕ್ತಿ / ವ್ಯಕ್ತಿಗಳು ಈ ಪ್ರಕಟಣೆಗೊಂಡ ರ ದಿನಗಳೊಳಗೆ ಲಿಖಿಕ ಮೂಲಕ ಮತ್ತು and mark water or broom brook ತಮ್ಮ ಅಹವಾಲು ದಾಖಕಿಸುತ್ತದ್ದು, ಕಟಪ್ಪಲ್ಲಿ ಕದ ಕಂತರ ಯಾರಿಂದಲ್ಲೂ ಹಾಗೂ ಯಾವುದೇ εσχα Νοιόι, υξιατίκο τουρόψειο ಪರಿಗಾಣಿಸಿ ನಮ್ಮ ಕಿಕ್ಷಿಯಾರರು ಸದರಿ ಮೊಸ್ಕಾರ್ ಸ್ವಹಣ್ಣ ಕೊಂಡುಕೊಳ್ಳುವುದೆ ಅವಧ ಮಗಿದ ನಂತರ ಕರ್ನಪ್ರದೇ ಆ ಪರಾಜಾಗಳನ್ನು ಪರಿಗಣಿಸಲಾಗುವವಿಲ್ಲ.

ದೀಪಕ್ ಚೌದರಿ. ವಕೀಲರು ಸುರವರಂ ಫ್ರಾಟ್ ನಂ. 402, ಇಂದ್ರ ರೆಡ್ಡಿ ಆಲ್ರಿನ್ ಕಾಲೋನಿ, ಮಿಯಾಮರ, ಹೈದರಾಬಾದ್, ತೆಲಂಗಾಣ - 500 049 ಇ–ಮೇಲ್: deepak.chowdhury @induslaw.com

ದಿನಾಂಕ: 25.05.2021

# ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ

(ಕರ್ನಾಟಕ ಸರ್ಕಾರ ಉದ್ಯಮ) ಕಾರ್ಯಪಾಲಕ ಇಂಡಿನಿಯರ್, ವಿಜನಿನ ರವರ ಕಥೆಗು, ಭದ್ರಾ ಮೇಲ್ವಂಡ ಯೋಜನೆ ವಿಭಾಗ-9, ಶಿರಾ ದೂರವಾಣಿ ೩ ಪ್ಯಾಕ್ತ ಸಂಖ್ಯೆ 08135-276101 ಇ-ಮೇಶ್: ubpee09@gmail.com ಸಂಖ್ಯೇಕಾ ಇಂ/ವಿಜನಿಗಿ/ಭಮೇಯೋ/ವಿ-9/ಶಿರಾ/ಟಿ.ಎಸ್.ಪಿ/ಟೆಂಡರ್ ಪ್ರಕಟಣೆ/ Cartod: :24,05,2021

ಅಲ್ಯಾವಧಿ ಚಂಡರ್ ಪ್ರಚಿಣ ವೃವಸ್ಥಾಪಕ ನಿರ್ದೇಶಕರು, ಎಶ್ವೇಶ್ವರಂದ್ಯ ಜಲ ನಿಗಮ ನಿಂಡುವಿತ. ಸೋಂದಾಯಿತ ಕಥೇರಿ, ನಂ.14%, ಎಂಜಿಸಿ ಸ್ಟ್ರೇರ್, ಇನ್ಫ್ ಫೆಂಟ್ನ ರೋಪ್ ವೆಂಗಳೂರು-560001 ಇವರ ಪರವಾಗಿ ಕೆಳಗೆ ಸಹಿ ಪಾಡಿರುವವರಿಂದ ಕರ್ನಾಟಕ ಸರ್ಕಾರದ ಇ-ಪ್ರಕ್ನೂರಮೆಂಟ್ ಹೋರ್ಟಲ್ಗಳಲ್ಲಿ, ಭದ್ರಾ ಮೇಲ್ರಂಡೆ ಯೋಜನಾ ವಿಧಾಗ ನಂ.೪. ಕರು ಕಥೇರಿ ವ್ಯಾಪಿಯ 2019-20 ನೇ ಸಾಲಿನ ಲಿಕ್ಷತೀರ್ಷಿಕೆ-4701 ಯೋಜನೆಯದಿಯಲ್ಲಿ ಆನುಮೋದನೆಯಾಗಿರುವ ಟಿ.ಎಸ್.ಪಿ. ಕಾಮಗಾರಿಗಳಾದ ಇಂಡೆಂಟ್ ನಂ. 1674 (Reserved for SC), 1675, 1676, 1677, 1679, 1685, 1678 (Reserved for ST), ಮತ್ತು IANII (Reserved for SC), ಎಕಲಕೋಣಿ ಪದ್ಮತಿ ಮೂಲಕ ಅರ್ಹ ಗುತ್ತಿಗೆದಾರರಿಂದ ಕೇಕಡವಾರು ದರಗಳ ಟೆಂಡರ್ಗಳನ್ನು ಅಹ್ಯಾನಿಸ ರಾಗಿದೆ. ಇ-ಪೂರ್ತ್ಯರ್ವವೆಂದ್ರಗ www.eproc.karnataka.gov.in ವರ್ಷಸ್ವಿಚಾನಿಂದ ಮಾಲಿ ಬೆಂಡರ್ ದಾಖಲೆಗಳನ್ನು ದಿನಾಂಕ: 26,05,2021 ರಿಂದ 03.06.2021 ರವರೆಗೆ ಡೌನ್ಫ್ರ್ವೇಡ್ ಮಾಡಿಕೊಳಬಹುದು ಮತ್ತು ದಿನಾರಕ: 26.05.2021 ರಿಂದ 03.06.2021 ರ ಸಂಚೆ 4.00 ಗಂಟೆಯವರೆಗೆ ಟೆಂಡರ್'ಗಳನ್ನು ಸಲ್ಲಿಸಬಹುದು. ನಿಗಧಿ ಪಡಿಸಿದ ಇ.ಎಂ.ಡಿ ಮೊತ್ತ / ಟೆಂಡರ್ ನಿಯಮ/ ಲೆಂಡರ್ ಪ್ರೂಸಿಸಿಂಗ್ ಕುಲ್ಕ ಇತ್ಯಾದಿ ವಿವರಗಳಿಗೆ www.eproc. karnataka gov.in ಮೂಲಕ ಮಾಹಿತಿ ಪಡೆಯಬಹುದು ಅಥವಾ ಈ ಕೆಳಗೆ ಸಹಿ ಮಾಡಿರುವದರನ್ನು ಕಥೇರಿ ಸಮಯದಲ್ಲಿ ದಿನಾರಕ: 26,85,2021 ರಿಂದ 03.06.2021 ರ ವರೆಗೆ ಕಛೇರಿಯ ಅವಧಿಯಲ್ಲಿ ಸಂಪರ್ಕಿಸಬಹುದು ಸ್ವೀಕೃತ ಟೆಂಡರ್ ಜಿಡ್ಗಗಳನ್ನು ದಿನಾಂಕ: 04.06.2021 ರ ಸಂಚ 4.30 ಗಂಟೆಯ ನಂತರ ಕಾರ್ಯವಾಲಕ ಅಂಜಿನಿಯರ್. ಎಜನಿನಿ, ಥದ್ರಾ ನೋಲ್ನಂಡೆ ಯೋಜನಾ ವಿಧಾಗ ನಂ.9 ತಿರಾರವರ ಕಛೇರಿಯಲ್ಲಿ ತೆರೆಯಲಾಗುವುದು ಟಿಂಡರ್ಗಳನ್ನು ಸ್ವೀಕರಿಸುವ ಅಧಿಕಾರಿಯು ಯಾವುದೇ ಕಾರಣ ನೀಡದೇ ಟಿಂಡರ್ಗಳನ್ನು ಕರಸ್ತರಸಾವ ಅಧಿಕಾರವನ್ನು ಹೊಂದಿರುತ್ತಾರೆ. ಅರ್ಹಗುತ್ತಿಗೆ ದಾರರು (www.eproc.kamataka.gov.in) ಅಂತರ್ಇಗಲದಿಂದ ಎಲ್ಲಾ ವಿವರಗಳನ್ನು ಪಡೆದು ಟೆಂಡರ್ ಪ್ರಕ್ರಿಯಿಂದಲ್ಲಿ ಭಾಗವಹಿಸಬಹುದಾಗಿದೆ. DIPR/HUM/57/MCA/2021 22 #2/- STODE STOLE SECONOSOCI

ವಿಜನನಿ, ಭ.ಮೇ.ಯೋ. ವಿಧಾಗ ನಂ.09, ಶಿರಾ ರೋದಿಡ್ ಇ. ಅನಂದ ನೇವ; ಮುಸ್ಲಿಪ್ತರಿಗೆ ಇರಂ

ಕರ್ನಾಟಕ ಸರ್ಕಾರ ಆರಣ್ಣ ಇಲಾಖೆ ಉಪ ಅರಣ್ನ ಸಂರಕ್ಷಣಾಧಿಕಾರಿಗಳ ಕಛೇರಿ, ಮೈಸೂರು ವಿಭಾಗ, ಮೈಸೂರು

ಸಂ:ಬ1/ಬಿಯುದಿ /ಟೆಂಡರ್/ಓಆರ್–51/2021–22 ದಿನಾಂಕ: 10.05.2021 ಸಂಕ್ಷಿಪ್ತ ಅಲ್ಲಾಪಧಿ ಟೆಂಡರ್ ಪ್ರಕಟಣೆ (ಇ-ಪ್ರಕ್ನೂರ್ಮೆಂಟ್ ಪೇದಿಕೆ)

2021–22ನೇ ಸಾಲಿಗೆ ಮುಳ್ಳುತಂತಿ, ಜೈನ್ ಲಿಂಕ್ ಮೆಶ್ ಮತ್ತು ಸಾದಾತಂತಿ ಗಳನ್ನು ಸರಬರಾಜು ಮಾಡಲು ಅರ್ಹ ಉತಾದಕರ ಸಂಭಾವ್ಯ ಪಟ್ಟ ಕಯಾರಿಸುವುದು ಮತ್ತು ಮುಳ್ಳುತಂತಿ, ಚೈನ್ ಲಿಂಕ್ ಮೆಶ್ ಮತ್ತು ಸಾದಾಶಂತಿಗಳ ದರವನ್ನು ಇ-ಟಿಂಡರ್ ಮುಖಾಂತರ ನಿಗಧಿಪಡಿಗಲು ಇ-ಟಿಂಡರ್ ನಡೆಸುವ ಕುರಿತು. ಕರ್ನಾಟಕ ಆರಣ್ಯ ಇಲಾಖೆಯು 2021–22ನೇ ಸಾಲಿಗೆ ಮೈಸೂರ ತೃತ್ರದ ಪ್ಯಾಪ್ತಿಗೊಳಪಡುವ ಪ್ರಾದೇಶಿಕ, ವನ್ನಜೀವಿ ಮತ್ತು ಸಾಮಾಜಿಕ ಆರಣ ರಿಧಾಗಗಳ (ಮೈಸೂರು ಹಾಗೂ ಮಂಡ್ನ ಜಿಲ್ಲೆ) ವ್ಯಾಪ್ತಿಯ ವಲಯಗಳು ಜುಲೈ-2021 ರಿಂದ ಜೂನ್-2022ರ ಅವಧಿಯಲ್ಲಿ ಮುಳ್ಳುತಂತಿ ಚೈನ್ ಲಿಂಕ್ ಮೆಕ್ ಮತ್ತು ಸಾದಾತಂತಿಗಳನ್ನು ಸರಬರಾಜು ಮಾಡಲು ಇಚ್ಚಿಯುಳ ಉತ್ಪಾದಕರ ಸಂಭಾವ್ಯ ಪಟ್ರಿಯನ್ನು ತಯಾರಿಸಲು ಉದ್ದೇಶಿಸಿರುವುದರಿಂದ ಮುಳ್ಳುತಂತಿ, ಜೈನ್ ಲಿಂಕ್ ಮೆಕ್ ಮತ್ತು ಸಾದಾಶಂತಿಗಳ ಉತಾದಕ ಉದ್ಲಿಮೆ ಘಟಕಗಳ ಗಮನವನು. ಈ ಪ್ರಕಟಣೆಯ ಕಡೆಗೆ ಸೆಳೆಯಲಾಗಿದೆ

 ಅರ್ಜಿದಾರರು ತಾಂತಿಕ ಮತ್ತು ಆರ್ಥಿಕ ಟೆಂಡರನ್ನು ಇ-ಪ್ರಕ್ಕೂರ ಮೆಂಟ್ ಮೋರ್ಟಲ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು, 2) ಅರ್ಜದಾರರು ಟೆಂಡರ್ ಫಾರಂನ್ನು ಇ-ಆಡಳಿತ ಇಲಾಖೆಯ ಇ-ಪ್ರಕ್ನೂರ್ಮೆಂಟ್ ಮೋರ್ಟಲ್ನ ವೆಜ್ ಸ್ಪ್ರಿಸ್ http://eproc.karnataka.gov.inಇಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. 3) ಅರ್ಜ ಶುಲ್ಪ ರೂ.550/-`සංඛණ්ඛනතතකුකිපු) තු.බෙස් ජන. 30,000/=තත්. 4) ස්පේෂ් ಆರ್ಜಿಗಳನ್ನು ದಿ: 08.06.2021 ರಂದು ಸಂಜೆ 4.00 ಗಂಟೆಯವರೆಗೆ ಮಾತ್ರ ಸ್ವೀಕರಿಸಲಾಗುವುದು. 5) ಸ್ವೀಕರಿಸಲಾದ ಅರ್ಜಿಗಳನ್ನು ತಾಂತ್ರಿಕ ಮಶೀಲನೆಗಾಗಿ ದಿ: 10.06.2021 ರಂದು ಸಂಚೆ 4.00 ಗಂಟೆಗೆ ತೆರೆಯಲಾಗುವುದು 6) ತಾಂತ್ರಿಕ ಪರಿಕೀಲನೆಯಲ್ಲಿ ಅರ್ಥರಾದ ಸಂಸ್ಥೆಗಳ ಆರ್ಥಿಕ ಜಿಡ್ಡನ್ನು ದೀ 11.06.2021 ರಂದು ಸಂಜೆ 4.30 ಗಂಟೆಗೆ ತೆರೆಯಲಾಗುವುದು. 7) ಪೆಚ್ಚಿನ ವರಗಳಿಗಾಗಿ http://eproc.karnataka.gov.in ಅಂತರ್ಜಾಲ ತಥವಾ ಈ ಕಛೇರಿಯ ದೂರವಾಣಿ ಸಂಖ್ಯೆ: 0821-2483853 ಮೈ ಕೆಲಸದ ದಿನಗಳಲ್ಲಿ ಸಂಪರ್ಕಿಸುವುದು,

ಸಹಿ/– ಉಪ ಆರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವಿಭಾಗ, ಮೈಸೂರು

# STOVE KRAFT LIMITED

Corporate Office: #filt, Harohalli Industrial Area, Kanakapura Taluk, Ramnagara District - 562112.
Ph.: 080 28016222 | Email: csiiistovekraft.com | Website: www.stovekraft.com
CIN No.: U29301KAI999PLC025387



For & On Behalf of the Board

r. No.	Particulars	Quarter	Ended	Year Ended		
-0.00		31st Mar 2021	31st Mar 2020	31st Mar 2021	31st Mar 2020	
		UnAudited	UnAudited	Audited	Audited	
1	Revenue from Operations	2,354.41	1,539.96	0,589.57	6,698.61	
2	EBITOA*	252.15	(13.81)	1,130.38	337.93	
3	Profit Before Tax	192.09	(102.50)	814.56	35.35	
4	Profit After Tax for the period	192.09	(102.50)	814.56	31.71	
5	Total Comprehensive Income for the period	202.10	(103.81)	837.85	29.15	
6	Paid up Equity Share Capital (Face Value of f10/- each)	325.90	247.17	325.90	247.17	
7	Earnings per Share** Basic (in Rs.) (Face value of f10/- each)	6.06	(3.40)	26.70	1.05	
. 8	Earnings per Share** Oiluted (in Rs.) (Face value of t 10/- each)	5.98	(3.40)	26.33	1.05	

Mothes :

1. Key	y standalone financial information				(Rs. in Million)
Sr. No.	Particulars	Quarter	Ended	Year Ended	
-		31st Mar 2021	31st Mar 2020	31st Mar 2021	31st Mar 2020
		UnAudited	UnAudited	Audited	Audited
- 1	Revenue from Operations	2,354.41	1,539.96	8,589.57	6,698.61
2	EBITDA*	252.15	(16.98)	1,127.95	337.59
3	Profit Before Tax	192.09	(104.09)	811.84	20.41
4	Profit After Tax for the period	192.09	(104.09)	811.84	28.41

2. Key Consolidated Balance Sheet Information **Particulars** As On 31st Mar 2021 31st Mar 2020 Audited Audited 1 Total Equity 3.014.48 (599.54) 2 Net Debt 150.59 3,185.19

- The above Consolidated financial results for the quarter and year ended March 31, 2021 were reviewed by the Audit Committee and the by the Board of Directors at their meeting held on May 25, 2021.
- The Financial Statements have been prepared in accordance with Indian Accounting Standards ("IndAS) prescribed by section 133 of the Companies Act. 2013 and in terms of Regulation 33 of SEBI (Listing Obligations and Disclosure Requirements) Regulations, 2015
- The figures for the quarter ended March, 31, 2021 are the balancing figures between the audited figures in respect of the full financial year upto March 31, 2021 and the un audited published year to-date figures upto December 31, 2020, being the date of the end of third quarter of the financial year, which were subject to limited review by the statutory auditors
- 6. The Statement includes results for the quarter ended March 31, 2020 presented based on information compiled by the management in accordance with Ind AS, which have not been subjected to a separate audit or review by the statutory auditors. However, the enaugement has exercised necessary due diligence to ensure that the financial results for the quarter ended March 31, 2020 provide a true and fair view of the group's affairs.

e above is an extract of the detailed format of audited financial results filed with the stock exchanges under Regulation 33 of the SEBI (Listing signations and Disclosure Regulations, Programments) Regulations, 2015. The full format of the audited financial results are available on the Stock Exchange websites www.seindia.com and www.bseindia.com and on the company's website www.stovekraft.com

Date : May 25", 2021 Place : Bengaluru Rajendra Gandhi Managing Directo BLENDO PERFECT FOR ANYONE, ANYTIME, ANYWHERE

# **ಎ**ಜಜ ಇಂಡಿಯಾ ಅಮಿಚೆಡ್

## CIN:L32202KA1949PLC032923

ಸೋಂ.ಕಥೇರಿ: ಪ್ರಾಚ್ ಸಂ.5 ಮನ್ತು ೮, 2ನೇ ಹಂಡ, ಪಿಟ್ಟಾ ಪೈಗಾರಿಕಾ ಪ್ರದೇಶ 4, ಹೀಣ್ಯ, ಬೆಂಗಟೂರು-560058, ಕರ್ನಾಟಕ. ರೂ 080 - 22948150, 22949153 ಫ್ಯಾಕ್ಟ್ 080 - 2294 9148 ಇ-ಮೇಶ್ investor.helpdesk@in.abb.com ಪರಾಕ್ಷಣ್ www.abb.co.in

## ಅಂಜೆ ಮತದಾನದ ಸೂಚನೆ

ප්රක්ෂෆ්ණ (මන්දමක් නිකු මෙමත්) මරාන්ෆ්ණ, 2044ට 20 නිකු 22ක්ම මරාන්ත්රීරෙහිෆ් එන්තුවූ (පෘත්ත් මහුමත් සන්පූත්මෆ්ලේල ලෝ ಸೇಲದಂತೆ) ಕಂಪನಿ ಕಾಯ, ೨೦೨೮ ("ಕಾಯ") ಕಲ೦ ೧೦೮ ಪ್ರಕಾರ ಹಾಗೂ ಎದ್ದುಪಡಿ ಮಾರ್ಕಾರುಗಳು ಅಥವಾ ಮದುಲಾಸನ ಹಾಗೂ ಕಾರ್ಮಿಕೇರ್ ಪ್ರವಹಾರಗಳ ಮಂತ್ರಾಲಯದ ಪರ್ಗೀದರ್ಶಿಗಳ ಪ್ರಕಾರ ಸಾಮಾನ್ಯ ಸಪೆಗಳು/ಅಂಚೆ ಮತರಾಸವನ್ನು ಇ-ಮಹರಾಸದ ಮೂಲಕ ಸಡೆಸಲು ತದ್ದುಪತಿಯಾದ ಕಾಯ್ದೆ, ನಿಯಮಗಳು ಹಾಗೂ ಮತ್ತೊಂಲಿ ಸಂ.14/2020 ದಿನಾಂಕ ಅನೇ ಬಕ್ಟಿಲ್, 2020;7/2020 ದಿನಾಂಕ ಇನೇ ಏಕ್ಟಿಲ್, 2020; 22/2020 ದಿನಾಂಕ ಇನೇ සහත් 2020; 33/2020 සාකරජ 28ණී නිද්ධහණ 2020 සහේෂ නිස්කතු, නාස්ලුවේ ත්ර,38/2020 සාකරජ 3'නී සන්ගහණ 2020("ಎ0&u") නුපාර නායාහේ, යාමු කම්සේ ඒවෙල්පාප්පේස්තු ජවන්ත පවෙනු 2000 හල්වා නායන පෙර සෙවෙලක් යාමු නාරපසුකාප් එහෙර ජිවෙන පව තරාත් ඔබ්දුරීරාග්තු පත්සඳවියේ කුත්තවරාස් කාරුකුවරා, කාවම නිසාදව ("ಎට.එට තිශ්ලුවේරස්ග") නාවක එය (පළිටුවේ කාරුම් කාලු ත්ෂාක්ෂ්යට පෝල්ල්මා) මහයල්ම්ල්මා ඉහසල් (සමුදලප් මහයල්ම) ආශ්යියෙට ජයන්ම අයල්ප්ලේම් ස්දේශ්ල්මාව නිලිම්ම්ලර්ම නිලිම්ම්ලර්ම ජ ජුපාර එරායුතුන් භාෂ්යාන්ය භාෂයම් ("කීලේජ" පැළම්ජ") සාණානු ඒළුමුන්තෝලෙ ජිස්ජයක් සහෝජන්දු නෙස පඩාගීණන් (ජයකිරු) න්ප්තුව හෝස්තෙප්රීපත ජා ජාතෙන් න්නේග් නැග්පතෙස්.

ල්ක්ර	rlacijo්පරා එස්වම්				
,	ළිකේය ප්‍රවේ සහයේ (සහයේ රටරමණවර) තේජන්ද වැන් හළින්, වරවාපිරේ වෙන් හළින්, වරවාප්රේ ස්ථාරත්ව නිතරා (3) න්ස්පේම තේදාව ස්ථාවේ සර්ජෙම්රාර්ගව විතේම නිතරාක්තිය.				

ಎಂಹಿಎ ಸುತ್ತೋಲಿಗಳ ಪ್ರಕಾರ ಕಂಪನಿಯು ಅಂಚೆ ಮಹದಾಸದ ಸೂತನೆಯನ್ನು ಪ್ರಮುಣ ಸಂಗತಿಗಳ ಏರರಣಿಗಳೊಂದಿಗೆ ಕಂಪನಿಯ ಸದಸ್ಯರುಗಳಿಗೆ 25රී ක්ද, 2021ටටට විධාුතුන් වටුන් (සකීපේ) කාලෙන් නිස්කිර්යු, වශාරන් 21 කී., 2021ට ජානිකාටට (නිස් ඉන් නිසාරන්) නිස්යු ශක්ෂේ හෝ, සනාවයට ගැළුගොට්ටා පසු නිදෙරකයාවෙන් හත්තුවේ (ක්රොර්සා වීමේ වෘත්වසුල්ව්) හේතා (ක්රොර්සා ස කියවයා)ජාත් ರೂಪದಲ್ಲದ್ದರೆ) ಫೇರು ಹೊಂದಿರುವವರೆಗೆ ಅಂಡೆ ಮತದಾವರ ಸೂಚನೆಯನ್ನು ಅಂಡೆ ಮತಸ್ಪತ್ರಗಳು ಮತ್ತು ಸೂರ್ವ ಸಾವತಿತ ಜಸಿನೆಸ್ ಲಕ್ಷೆ ಲಕೋಬೆಯನ್ನು යපාර්ය නිම්මුලේෆ්ස් පෙරොලෆ් නිර්පණෙරයක් හමුණා එස්සර්යාලද නිස්වූජා නිඛ්ය පෙන්න වශපේරයෙස් සිද්යලේ ලංකිමකයක් කාලපේරීම ಪಡೆಯುತ್ತವೆ.

ಅಂಡೆ ಮತದಾನದ ಮತ ಪತ್ರವನ್ನು ಶಂಸೂಯ ನೆಸ್ಟ್ಫ್ಫ್ https://abb.co.in/investors ಕೆಫಿಸ್ ಬಿಕ್ಕಾಲಜಾಸ್ ಪ್ರೈ, ಅಬರ್ಬೆಕ್ ( ರೀಸ್ವಾರ್ ಮತ್ತು ಫೇರು ವರ್ಗಾವಣೆ ಎತೆಂಬ್) (ಕೆಎಫ್ಎಎಫ್) ಇವರು https://evoting.fintech.com/public/Downloads.aspx ಜಾರೂ ಫೇರು ಕಿಸಿಮೆಯ ಶೇಂದ್ರಗಣ ವಿಶ್ವಾರ್ ಜಎಸ್ಇ ಅಬರೆಡ್ www.bseindia.com ದುನ್ನು ಸ್ಕಾಥನಲ್ ಸ್ಟಾಕ್ ಎಕ್ಡ್-ತೇಂಡ್ www.nseindia.com ರಲ್ಲ ಅಭ್ಯ

ಕೆಎಫ್ಎಎಸ್/ಜಪಾಕಿಎಲಿ ಭಾಗಂದಾರರಲ್ಲ ಇ-ಮೇಲ್ ಏಲಾಸ ನೊಂದಣಿಯಾಗದ ಸದಸ್ಯರು ಅಂತ್ https://ris.kfintech.com/clientservices/ postalbaliot/ ಅನ್ನು ಇಮೇಲ್ ನ ತಾತ್ವಾಅಕ ನೋಂದರ್ಭಿಗಿ ಸಂಪರ್ಕಿಸಿ, ಮತದಾಸದ ನೂಡನೆ ಮತ್ತು ಇ-ವೋಚಿಂಗ್ ಯೂನರ್ ಐತಿ ಮತ್ತು ವಾಸ್ವರರ್ಷ අධ්යේ ಮೂಲಕ ස්ශ්යාජ්ලේස්මේ: අධ්යේ එකත්ස් නිලෙස්ස්ഡ එස්විසයේ එදහේ අත්යේ ද්යෙගරණයන ස්ස්ද්රා විශ්යේ ವೆಚ್ಸ್ಕೆಚ್-ಗಟ್ಲಾರುವ ಅಂಡೆ ಮತರಾವದ ಸೂಚನೆಯನ್ನು ನೋಡಬೇಕು.

ත්ත්තන්ත් ක්ලින්දු ඉණි. විද, 2091වල න්ත්තූත් කින්වන්ලත්ත් මෙලිප බීපවාරක් කාර්මක් ක්රීපළමත්ද කරන නිරූපන්පන්තරාත්තර ස්ත් කේ ಕರ್ನಾಂಕದಂದು ಸದಸ್ಯರಲ್ಲರವರು ಇ-ಮತದಾಸದ ಸೂಚನೆಯನ್ನು ಮಾಹಿತಿಗೆ ಮಾತ್ರ ಎಂದು ಕಾರ್ಯವೇಕು.

ಸೂಚನೆಯಲ್ಲ ಹೇಟಲಾಗರುವ ವ್ಯವಣಾರಕ್ಕಾಗ ಮತದಾನವು 27ನೇ ಮೇ, 2021ರ ಗುರುವಾರ ಬೆಆರ್ಡ್ಗೆ 6.00 ಗಂಟೆಗೆ (ಏಎಸ್ಐ) ಪ್ರಾರಂಭವಾಗ 25බ් බෑද, 202rට ජාල්කාට ත්රම 5.00 rloම්ෆ් (නංණ්ෂ) ක්රාපලරාකාෆ්කුක්රක් න්ත්තු්රා ෆ්ක්මන්හ) ජ්වෛත්, ත්රම්ට ශ-ක්ෂ්පනේස් ಮಾಯ್ಯಲ್ನನ್ನು ಸ್ಥಗಿತಗೊಳಸಲಾಗುವುದು. ಒಮ್ಮೆ ಸದಸ್ಯರು ಗೊತ್ತುವರ್ಣಾಗಿ ಮತ. ತಲಾಂಬಸಿದ ಸಂತರ ಇದನ್ನು ಇದಕಸಲು ಇವಕಾಶಸಿರುವುದಿಲ್ಲ.

ಕಂಪನಿಯು ಹಸ್ಯ ಎಲ್ಲಾ ನದನ್ನರುಗಳು ಇ ಮತದಾನದ ಸೌಲಧ್ಯ ಒದನಿಸಲು ಕೆಫಿಸ್ರವರ ಸೇವೆಗಳ ವ್ಯವಸ್ಥೆ ಪಡೆಪಿರುತ್ತದೆ. ಅಲ್ಲದೆ ಕಂಪನಿಯು ಪ್ರೀ ಎಸ್ ಕಣ್ಣಸ್ (න්ස්තුල් නිරඹු නිරායදුර්මයන් අයව/සීඩ නිරා.ඩසියන් 190%) කුළුවරම්. ප්රක්ෂ පාරොස්සිස් නිරුණයට සාස්ෂ කේප ඒදුරා සාසපිරාල ಕ್ಷೀ ಜಎಲ್. ಎನಯ್ ವೃತ್ತಾಗಿರತ ಕಂಪn ಕಾರ್ಯದರ್ಶಿ ಬೆಂಗಳೂರು (ಸದಸ್ಯತ್ವ ಸಂಖ್ಯೆ ನಂ.ಎಂಅಂತಾ ಮತ್ತು ಸಿಪಿ ನಂ.ಪಿಸಿಎಸ್ 10790) ಇವರನ್ನು ಅಂಜೆ ಮತರಾವದ ಸ್ಥಕ್ತಿಯೆಯ ಸಲಕೀಲಕರನ್ನಾಗಿ ನೇಮಕ ಮಾಡಿದೆ.

ಪರೋಕ್ಷ ಇ-ಮತರಾನದ ಕ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸಧಸ್ಯರು ಅಂಜೆ ಮತರಾಸದ ಸೂಕನೆ ಅಥವಾ ಸಾಮಾನ್ಯವಾಗಿ ಕೇಳಲ್ಲಡುವ ಕ್ರಶ್ನೆಗಳನ್ನು https://evoting.kfintech.com/ public/Faq.aspx ಗಟನ್ನು ನೋಡುತ್ತುರು. ಯಾವುದೇ ದೂರು ಅಥವಾ ಸೃಕ್ಷೀಕರಣಗಳಗಾಗ ಸದಸ್ಯರು න්ෂාංගයාගෙන් සනිගේ සහ investor.helpdesk@in.abb.com රජු ජාතේ නිලකතුරාගේ සමහේප්රස්පර් සර්ජාතියේදාන්ත හේසා ලියෝම 8. ඒදෙන තේරය් ශ්රාදල සත්රත් ජාදුරිපැත්, පිහිත් ඒපදුගතතේ පු්දු සහාරික්, එයහදුන් සෙන්ස ස්රෝ ජයපත්ස් සස්පෙන්නු ಜಾತನ ಜನೆ ಸಂಪ್ರೆ 1-900-009-4001 ಮೂಲನ ಅಥವಾ ಇಮೀನ್: shobha.anand@kfintech.com ಅಥವಾ evoting@kfintech.com ಮೂಲಕ ಸಂಪರ್ಕಿಸವಹುದು,

හෙන් ಮತದಾನದ ಘಂತಾಂಶ (ස්පණිපෙන්ට වර්තරබ්ගෙනර්) ವಸ್ತು, දේයුණුරා ඉග්නා සේවයට පසම දෙපට ස්ශ්ර නිදහැවැරි කුළුරාග 27ನೇ ಜಾನ್, 2021ರ ಭಾನುವಾರ ನಂತೆ 5.00 ಗಂಬೆಗೆ ಅಥವಾ ಅದಕ್ಕೂ ಮೊದಲು ಫೋಷಿಸುವರು ಹಾಗೂ ಅದನ್ನು ಹಂಪನಿಯ ವೆಚ್ಚೌರ್ಡ್. https://abb.co.in / investors න්ල ල්ස්ම්අන්තෙවල්ස්වූඒ නිලවා කළුණයට ජිලෙල්වණ සාමු මීලට ස්පාදෙන්ම කම්පයවාර්ලවන සාමාර්ම

ಎಹಜ ಇಂಡಿಯಾ ಅಮಿಟೆಡ್ ಪರವಾಗಿ

758-/-ಸಂಜೀವ್ ಶರ್ಮ ಪ್ರವಸ್ಥಾಪಕ ನಿರ್ದೇಶಕರು @patr : 07362344

සහජෙස් 25කීද, කීම 2021 get doristatio

# Germany Probes Google's Market Position, Data Use

Berlin: German regulators have launched an investigation into Google's position in the market, and how the search engine and advertising giant handles user data. The Federal Cartel Office, or Bundeskartellamt, said Tuesday that it has started proceedings against Google en-California based on new provisions in German competition law that apply to large digital companies.

Dear Shareholder,

cebook and Amazon in recent engine, YouTube, Google months. Under the provisions, Maps, the Android operating which came into force in Janu- system or the Chrome brow-

of "paramount sigtities in Germany, Ireland and nificance for competition across markets" from engaging in practices deemed to be anti-competitive.

"Due to the large number of ment.-AP

Connaught Place, New Delhi - 110 001

Expressway, Noida - 201 304 (U.P.)

TRANSFER OF UNPAID DIVIDEND IN RESPECT OF FY 2013-14 (FINAL) AND THE UNDERLYING SHARES ON WHICH DIVIDEND IS UNPAID/ UNCLAIMED FOR 7 CONSECUTIVE YEARS BEGINNING FY 2013-14 (FINAL) TO THE IEPF (INVESTOR EDUCATION AND PROTECTION FUND)

In pursuance of provisions of Section 124 of the Companies Act, 2013 and the IEPF (Accounting, Audit, Transfer and Refund) Rules, 2016 ("the Rules"), as amended from time to time, every Company is required to mandatorily transfer to the IEPF, the amount in the Unpaid Dividend Account of a company which remains unpaid or unclaimed for a period of 7 (seven) years from the date it was transferred to such

By this Notice, we wish to apprise you that the due date for transfer into IEPF of the Unpaid/ Unclaimed Dividend lying in the Unpaid Dividend A/c of Company for financial year 2013-14 (Final) is fast approaching on 15th August, 2021. Accordingly, concerned Shareholders are requested to kindly take note and claim the unpaid dividend. The required communication in this behalf has already been made by the

By this Notice, we also draw special attention of those Shareholders whose dividend is unpaid or unclaimed for 7 (seven) consecutive years

beginning financial year 2013-14 (Final). Kindly note that the underlying shares of such Shareholders will also be transferred into the IEPF.

Once these Shares are transferred to the IEPF, all voting rights shall be frozen and all benefits accruing on these shares e.g. dividend, bonus

The complete List of Shareholders whose dividend(s) are lying unpaid against their Folio/ DP-Id Client Id, in the Unpair Dividend Accounts of the Company beginning FY 2013-14 (Final) onwards and also those whose Shares are due for transfer

to the IEPF is placed in the Unclaimed Dividend section of the Investor Relations Section on the website of the Company at

In order to claim your dividend and also to enable the Company to update your Bank Account Details in the Master Data to ensure that all dividends are credited into your bank account directly, simply send us a signed Letter of Undertaking on plain paper (format available on the

1. Original cancelled cheque leaf containing Bank A/c No., Bank Name, Type of A/c, IFSC Code, MICR Code and the Name of Shareholder

Legible copy of Bank passbook/ Bank A/c Statement specifying the KYC details of registered shareholder (name, address, bank a/c no. etc.) duly attested by officer of the same bank with his signature, name, employee code, designation, bank seal & address stamp, phone no.

Please send your requests at the Corporate office of the Company at Havells India Limited, QRG Towers, 2D, Sector 126, Expressway,

Should you have any query or require any assistance in the matter, you can always contact the Company at its Corporate Office mentioned

Noida - 201304 (UP); Tel: 0120 - 3331000, Fax: 0120 - 3332000, Email: investors@havells.com. Website: www.havells.com.

In your interest, we request you to claim your Dividend before the due date of transfer to avoid transfer of Shares into IEPF.

**HAVELLS INDIA LIMITED** 

Corporate Off.: QRG Towers, 2D. Sector - 126,

Regd. Off.: 904, 9th Floor, Surya Kiran Building, K G Marg,

Tel. # 0120-3331000, Fax # 0120-3332000, web: www.havells.com Email: investors@havells.com, CIN - L31900DL1983PLC016304

Similar probes were laun- digital services offered by Goched into the activities of Fa- ogle, such as the Google search ary, the Federal Car-ser, the company could be contel Office can ban sidered to be of paramount companies that are significance for competition across markets," the head of the regulatory body, Andreas Mundt, said in a statement.

Google didn't immediately respond to a request for com-

# No Data Compromise, Domino's Assures Customers; Hires Global Forensic Co

Ratna.Bhushan @timesgroup.com

New Delhi: Domino's Pizza sent out letters to its customers late on Tuesday, stating that it has hired a global forensic firm to investigate the massive data breach it faced and identify the perpetrators, and sought to ensure thousands of its customers that no user data has been compromised.

"We have hired a global forensic agency to investigate the matter to try

and identify the perpetrators behind the attack. We have lodged a formal ities and also filed a complaint with the cyber crime cell." the letter sent to ino's as a policy does not store finan-

customers said.

Jubilant FoodWorks Ltd (JFL), which operates 1,314 Domino's Pizza restaurants in the country, has faced a massive data breach incident involving 18 crore users and leaked information. mobile numbers and GPS locations being made available on the dark web.

"We would like to categorically assert and reassure you that no data complaint with the relevant author- pertaining to financial information of any user was compromised. Domcial details of users such as complete credit card number, CVV, passwords

etc," the letter sent to customers said. The communication to customers added that the pizza chain takes cyber security very seriously and that it

considers confidentiality of user da-

**SURYA ROSHNI LIMITED** 

"Please be assured that we will be working with leading security experts on further strengthening our security protocols and making them world class," the letter added.

Jittery consumers have been tweeting over the last couple of days asking for clarity on the data breach, with many posting that they are deleting Domino's app. Total app downloads stood at 51.2 million at the end of the December 2020 quarter, JFL had said in its third quarta to be of utmost importance, terearnings statement.



CIN No.: L31501HR1973PLC007543, Tel. +91-11-47108000

Regd. Office: Prakash Nagar, Sankhol, Bahadurgarh, Haryana - 124507

Corp. Office: 2nd Floor, Padma Tower-I, Rajendra Place, New Delhi - 110008

Website: www.surva.co.in, email-id: investorgrievances@sroshni.com

Extract of Standalone and Consolidated Audited Financial Results for the Quarter and Year ended 31\* March, 2021

80	STAND	ALONE	1			CONSOLIDATED				
Quarte	r Ended	Year I	Ended			Quarte	r Ended	Year l	Ended	
31,03,2021	31,03,2020	31,03,2021	31,03,2020		PARTICULARS	31,03,2021	31,03,2020	31,03,2021	31.03.2020	
(Audited)	(Audited)	(Audited)	(Audited)			(Audited)	(Audited)	(Audited)	(Audited)	
1,72,160	1,33,841	5,55,437	5,46,902	1.	Total income from operations	1,72,188	1,33,865	5,56,139	5,47,105	
7,729	3,902	20,914	13,937	2.	Net Profit for the period (before Tax, Exceptional and/or Extraordinary items)	7,762	3,942	21,147	13,995	
7,729	3,902	20,914	13,937	3.	Net Profit for the period before tax (after Exceptional and/or Extraordinary items)	7,762	3,942	21,147	13,995	
5,830	2,955	15,650	10,221	4.	Net Profit for the period after tax (after Exceptional and/or Extraordinary items)	5,854	2,980	15,831	10,255	
6,023	2,965	15,775	10,014	5.	Total Comprehensive Income for the period	6,046	2,990	15,956	10,048	
5,361	5,441	5,361	5,441	6.	Equity Share Capital	5,361	5,441	5,361	5,441	
				7.	Earnings Per Share (of Rs.10/- each) in Rs.					
10.87	5.43	29.01	18.78	2 2	1. Basic:	10.92	5.48	29.35	18.85	
10,71	5.43	28,76	18.78		2. Diluted:	10.76	5.48	29.10	18.85	

## Note:

Place: New Delhi

Dated: 25" May, 2021

The above is an extract of the detailed format of Audited Standalone and Consolidated Financial Results for the quarter and Year ended 31st March, 2021 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Audited Standalone and Consolidated Financial Results for the guarter and year ended 31st March, 2021 are available on the websites of the Stock Exchange(s) i.e NSE at www.nseindia.com and BSE at www.bseindia.com and the Company's website www.surya.co.in.

> For Surya Roshni Limited Raju Bista Managing Director DIN: 01299297



Q4 FY (2021 v/s 2020)









### Company Secretary Delhi, May 25, 2021

Company by way of sending emails to the concerned shareholders.

website of the Company), along with the following documents:-

Self-attested copy of PAN

3. Self-attested copy of PAN

For Havells India Limited

Sanjay Kumar Gupta

hereinabove.

shares, split, consolidation etc. will be lost, as these shall also be transferred to the IEPF.

In cases where the original cancelled cheque leaf CONTAINS Shareholder's Name printed on it

3. Self-attested legible copy of Aadhaar/ Passport/ Utility Bill (not older than 3 months old) as address proof

4. Self-attested legible copy of Aadhaar/ Passport/ Utility Bill (not older than 3 months old) as address proof

In cases where the original cancelled cheque leaf DOES NOT CONTAIN the Shareholder's Name printed on it Original cancelled cheque leaf containing Bank A/c No., Bank Name, Type of A/c, IFSC Code, MICR Code

https://havells.com/en/discover-havells/investor-relation/unclaimed-dividend.html

STOVE KRAFT LIMITED Corporate Office: #81, Harohalli Industrial Area, Kanakapura Taluk, Ramnagara District - 562112. Ph.: 080 28016222 | Email: cs@stovekraft.com | Website: www.stovekraft.com

> Revenue ₹859 Cr.

CIN No.: U29301KA1999PLC025387

**EBITDA** ₹113 Cr. +235%

\*FPS is not annualized for the quarter ended March 31, 2021 and quarter ended March 31, 2021

PAT ₹81.4 Cr. +2469%

STOVEKRAFT YoY Comparison **EPS** ₹26.7 +2443%

			Quarter Ended Year Ended			
Sr. No.	Particulars Particulars	Quarter	Ended	Year Ended		
		31st Mar 2021	31st Mar 2020	31st Mar 2021	31st Mar 2020	
		UnAudited	UnAudited	Audited	Audited	
1	Revenue from Operations	2,354.41	1,539.96	8,589.57	6,698.61	
2	EBITDA*	252.15	(13.81)	1,130.38	337.93	
3	Profit Before Tax	192.09	(102.50)	814.56	35.35	
4	Profit After Tax for the period	192.09	(102.50)	814.56	31.71	
5	Total Comprehensive Income for the period	202.10	(103.81)	837.85	29.15	
6	Paid up Equity Share Capital (Face Value of ₹10/- each)	325.90	247.17	325.90	247.17	
7	Earnings per Share** Basic (in Rs.) (Face value of ₹10/- each)	6.06	(3.40)	26.70	1.05	
8	Earnings per Share** Diluted (in Rs.) (Face value of ₹ 10/- each)	5.98	(3.40)	26.33	1.05	

1. Key standalone financial information

(Rs. In Million) Quarter Ended **Particulars** Year Ended Sr. No. 31st Mar 2020 31st Mar 2021 31st Mar 2021 31st Mar 2020 UnAudited Audited UnAudited Audited Revenue from Operations 2,354.41 6,698.61 1,539.96 8,589.57 EBITDA\* (16.98)337.59 252.15 1,127.95 Profit Before Tax (104.09)28.41 192.09 811.84 Profit After Tax for the period (104.09)28.41 192.09 811.84

2. Key Consolidated Balance Sheet Information (Rs. In Million) **Particulars** As On Sr. No. 31st Mar 2021 31st Mar 2020 Audited Audited Total Equity 3,014.48 (599.54)**Net Debt** 150.59 3,185.19

3. The above Consolidated financial results for the quarter and year ended March 31, 2021 were reviewed by the Audit Committee and thereafter approved by the Board of Directors at their meeting held on May 25, 2021.

4. The Financial Statements have been prepared in accordance with Indian Accounting Standards ("IndAS) prescribed by section 133 of the Companies Act 2013 and in terms of Regulation 33 of SEBI (Listing Obligations and Disclosure Requirements) Regulations, 2015

5. The figures for the quarter ended March, 31, 2021 are the balancing figures between the audited figures in respect of the full financial year upto March 31, 2021 and the un audited published year-to-date figures upto December 31, 2020, being the date of the end of third quarter of the financial year, which were subject to limited review by the statutory auditors

6. The Statement includes results for the quarter ended March 31, 2020 presented based on information compiled by the management in accordance with Ind AS, which have not been subjected to a separate audit or review by the statutory auditors. However, the management has exercised necessary due diligence to ensure that the financial results for the quarter ended March 31, 2020 provide a true and fair view of the group's affairs

7. The above is an extract of the detailed format of audited financial results filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited financial results are available on the Stock Exchange websites www.nseindia.com and www.bseindia.com and on the company's website www.stovekraft.com

Date : May 25", 2021 Place: Bengaluru

For & On Behalf of the Board Rajendra Gandhi






**Expediting Digital Transformation** 

Low code platform for your complex business needs





"Annuity comprises ATS/AMC, Cloud and Support revenues

(16% YoY Growth)

Subscription revenues comprise of ATS/AMC and Cloud revenue streams

(140% YoY Growth)

Extract of Audited Consolidated Financial Results of Newgen Software Technologies Limited For the Quarter and Year ended March 31, 2021

(30% YoY Growth)

Particulars	Quarte	r Ended	Year Ended		
raiticulais	31 March 2021 (Audited)	31 March 2020 (Audited)	31 March 2021 (Audited)	31 March 2020 (Audited)	
Revenue from operations	19,998.21	19,084.17	67,262.44	66,075.62	
Total income	20,455.21	20,001.34	68,766.18	68,171.91	
Earnings before Interest, Tax and Amortisation (adjusted for Other Income)	6,638.49	5,194.80	19,190.51	10,460.20	
Net profit for the period/year	5,273.14	4,146.66	12,648.23	7,273.46	
Basic Earnings per share of Rs. 10 each	7.61	6.01	18.28	10.56	

info@newgensoft.com

www.newgensoft.com